




# ಸೈಕಲ್‌ನಲ್ಲಿ ಪ್ರವಾಸ; ನೆನಪುಗಳೇ ರೋಚಕ

ಚಿಕ್ಕಮಗಳೂರು ಜಿಲ್ಲೆ  
ಅಲ್ಲೂ ರಿನಿಂದ ಶ್ರಂಗೇರಿ ಶಾರದೆ  
ದರ್ಶನನಕ್ಕೆ ಗೆಳೆಯರೆಲ್ಲ ಸೇರಿ  
ಸೈಕಲ್‌ನಲ್ಲಿ ಪ್ರವಾಸ ಹೋದದ್ದು  
ರೋಚಕ ಅನುಭವ. ಸೈಕಲ್  
ತುಳಿಯುತ್ತಾ ಹೋದಾಗ  
ಇದ್ದ ಜೋರ್ ಬರುವಾಗ  
ಜಾರಿ, ನಿಕ್ಕಟ್ ಉಂಟಾಗಿ  
ದಾರಿಯಲ್ಲೇ ಚರಂಡಿಗೆ  
ಬಿದ್ದು ಸಹ್ಯದಯಿರಿಂದ  
ಉಪಚರಿಸಿಕೊಂಡದ್ದು ಮತ್ತೂ  
ರೋಚಕ ಅನುಭವ!

■ ಡಿ.ಎಂ. ಉದ್ದೇಗೌಡ



**ದೂರ್ಧಾಳಗಳಿಗೆ,** ತೀಥಕ್ಕೆತ್ತಳಾಗಳಿಗೆ ಪ್ರವಾಸ ಹೋಗುವುದು ಉತ್ತಮ ಹವಾಸ. ಜ್ಯೋತಿಸ್ಯಾಲ್ಲಿ ದೂರ ದೂರ ಪ್ರವಾಸ ಹೋಗುವುದು ಹವಾಸವೇ, ಸೈಕಲ್ ಏರಿ ಇಂಜಾರು ರಸ್ತೆಯಲ್ಲಿ ಸಾಹಸ ಮಾಡುತ್ತು ಸಾಗುವುದು ರೋಚಕ ಅನುಭವ. ಈ ಸೈಕಲ್ ಪ್ರವಾಸ ನಾನು ಮಾಡಿದ್ದು ನನ್ನ ಬಾಳ್ಯದಲ್ಲಿ ಅದರ ಸಾಹಿತ್ಯ ಮೇಲುಕು ಹಾಕಿದಮ್ಮು ರೋಚಕ, ರೂಮಾಂಚನ ತರುತ್ತದೆ.

ನನ್ನದು ಚಿಕ್ಕಮಗಳೂರು ಜಿಲ್ಲೆಯ ಅಲ್ಲೂರು. ಸುಮಾರು 1978-79ರ ದಿನಾಳ್ವ. ನಾವು ಮೂವರು ಪಿ.ಯು.ಬಿ. ಮುಗಿಸಿದ ಮೇಲೆ ನಾನು ಅಲ್ಲೂ ರಿನಲ್ಲಿಯೇ ಖಾಸಗಿ ಗೊಬ್ಬರದ ಅಂಗಡಿಯಲ್ಲಿ ಸೇರ್ಲೇ ಬಾಯ್ ಆಗಿ ನನ್ನ ಸೈಕಿಲ್‌ರಾದ ಡಿ.ಬಿ.ರಾಜು ಜೇನು ಸಹಕಾರ ಸಂಘದ ಕಚೇರಿ ಸಹಾಯಕನಾಗಿ ಹಾಗೂ ಎ.ಎಸ್. ಚಂದ್ರಪ್ರಪ್ತ ಪತ್ರಿಕಾ ಪತ್ರಿನಿಧಿಯಾಗಿ ಸಂಪಾದನೆ ಪ್ರಾರಂಭಿಸಿದೆ. ಖಿಚಿಗೆ ಹಣ ಕಿಕ್ಕಿದ ಮೇಲೆ ಶ್ರಂಗೇರಿಗೆ ಹೋಗಿ ಶಾರದೆ ದರ್ಶನ ಮಾಡಿ ಬರೋಣಾವೆಂದು ಯೋಜನೆ ಹಾಕಿದೆ. ಬಿ.ಎಸ್. ಬೆಂಡೆ; ಸೈಕಲ್‌ನಲ್ಲಿ ಹೋಗಿ ಬರೋಣ ಎಂಬ ನನ್ನ ಸಲಹೆ ಅವರಿಗೂ ಖಚಿತ ನಿಡಿತ್ವ.

ಸರಿ, 1980ರ ಆ ಒಂದು ದಿನ ಯಾತ್ರೆ ಪ್ರಾರಂಭಿಸಿಯೇ ಬಿಟ್ಟೆವು. ಬೆಳಿಗ್ಗೆ 6 ಗಂಟೆಗೆ ಅಲ್ಲೂರು ಬಿಟ್ಟು ಬಾಳ್ಯಹೋನ್ನಿರು- ಜಯಪುರ ಮಾರ್ಗವಾಗಿ ಬೆಳಿಗ್ಗೆ 9 ಗಂಟೆಗೆ ಸುಮಾರು

80 ಕಿ.ಮೀ. ದೂರದ ಶ್ರಂಗೇರಿ ತಲುಪಿದೆವು. ಅಲ್ಲೂ ರಿನಿಂದ ಶ್ರಂಗೇರಿಯವರೆಗೆ ಬಹುಪಾಲು ಇಂಜಾರು ರಸ್ತೆಯೇ ಇರುವುದರಿಂದ ನಮ್ಮ ಮುಗಿಸಿಗೆ ಪಾರವೇ ಇರಲಿಲ್ಲ. ನಮ್ಮ ಸೈಕಲ್‌ಗಳು ಅಂತು ಡೋಂಕು ರಸ್ತೆಯಲ್ಲಿ ಇಂಜಾರಿನಲ್ಲಿ ಸಾಗುತ್ತಿದ್ದರೆ ನಮಗೆ ಆಕಾಶದಲ್ಲಿಯೇ ತೇಲುತ್ತಿರುವ ಅನುಭವ.

ಅಲ್ಲೆಲ್ಲ ಸುತ್ತಾಡಿ ತುಂಗಿಯಲ್ಲಿ ಖಿಂಡು, ಮೀನುಗಳೊಂದಿಗೆ ಅಡಿ, ಶಾರದೆಯ ದರ್ಶನ ಪಡೆದು ಹೋಚೊ ಕ್ಕಿಷಿಸಿ ಮರದಲ್ಲಿ ಉಂಟ ಸೇವಿಸಿ, ಮಧ್ಯಾಹ್ನ 1 ಗಂಟೆಗೆ ಅಲ್ಲಿಂದ ಮರುಪ್ರಯಾಣ ಪ್ರಾರಂಭಿಸಿದೆವು. ಹೋಗುವಾಗ 3 ಗಂಟೆಯಲ್ಲಿ ಕ್ರಮಿಸಿದ್ದ ದೂರವನ್ನು ಹಿಂದಿರುಗುವಾಗ ಏರು ರಸ್ತೆ ಇರುವುದರಿಂದ 4 ಗಂಟೆಗಳಲ್ಲಿ ಮುಗಿಸಬಹುದೆಂಬ ನಮ್ಮ ಲೆಕ್ಕಾಚಾರ ತಲೆಕೆಗಾಗಲು ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಶ್ರಂಗೇರಿಯಿಂದ ಜಯಪುರಕ್ಕೆ ಇರುವ ಕೇವಲ 20 ಕಿ.ಮೀ. ಮುಗಿಸಲು ನಮಗೆ ಒಂದೂವರೆ ಗಂಟೆ ಬೆಕಾಯಿತು. ಅಲ್ಲಿಂದ ಅದೇ 20 ಕಿ.ಮೀ. ದೂರ ಇರುವ ಬಾಳೆಹೊನ್ನಿರು ತಲುಪಲು 2 ಗಂಟೆ ಬೆಕಾಯಿತು. ಅಲ್ಲಿ ಸ್ವಲ್ಪ ವಿಶೂಲಿತ ಮಾಡಿ 5 ಗಂಟೆ ನಂತರ ನಮ್ಮ ಪಾಡು ಹೇಳತಿರದು. ಕಾಲುಗಳು ಶಕ್ತಿಯನ್ನೇ ಕಳೆದುಕೊಂಡವು. ಎಫ್ ತುಳಿದರೂ ಸೈಕಲ್ ಮುಂದಕ್ಕೆ ಒಡುತ್ತಿಲ್ಲ. ಅಯಾಸ ಜಾಸ್ತಿಯಾಗಿ ಇಂನ್ನು ಅಲ್ಲೂರು 3 ಕಿ.ಮೀ. ಇದೆ ಎನ್ನವಾಗಿ ಬನ್ನಿರು ಸಮೀಪ ತಲೆಸ್ತ್ರೀ ಸೈಕಲ್ ಹಿಡಿತ ಕಳೆದುಕೊಂಡು ಚರಂಡಿಗೆ ಬಿದ್ದಬಿಟ್ಟೆ.

ನನ್ನ ಗೆಳೆಯರ ಜೊತೆ ಸ್ಥಳೀಯರು ಕೂಡಿ ಉಪಚಾರ ಮಾಡಿ ನೀರು ಕುಡಿಸಿ, ರಸ್ತೆ ಪಕ್ಕದ ಅಂಗಡಿಯಲ್ಲಿ ಲಭ್ಯವಿದ್ದ ಬ್ರೆಂಡ್ ತಿನ್ನಿಸಿ ಯಾರೇ ಮಾಡಿಕೊಡು ಬಂದ ಟೀ ಕುಡಿಸಿದ ನಂತರ ಸ್ವಲ್ಪ ಚೀತರಿಸಿಕೊಂಡೆ. ಆದರೆ ಎಷ್ಟು ನಿಲ್ಲಿಲಾರದಪ್ಪ ನಿಶ್ಚಯಿಸಿಕೊಂಡೆ. ಕಾಲುಗಳಿಗೆ ಬಲವೇ ಇಲ್ಲ. ಇನ್ನು ಸೈಕಲ್ ತುಳಿಯುವುದು ಹೇಗೆ? ನಾನೇ ಏಷಿಡಿದ ಈ ನಮ್ಮ ಪ್ರವಾಸ ಹೇಗೆ ಅಂತ್ಯವಾಗೇಯು ನನಗೆ ಸುತಾರಾಂ ಇಷ್ಟವಿರಲಿಲ್ಲ. ಅದಾಗಲೇ 7 ಗಂಟೆಯಾಗಿ ಕತ್ತಲೆಯಾಗಿಬಿಟ್ಟಿದೆ. ಅದ್ವಷ್ಟಕ್ಕೆ ಅಗಿನ ಕಾನುನು ನಮ್ಮ ನರವಿಗೆ ಬಂತು. ಆಗ ಸೈಕಲ್‌ಗೆ ದ್ಯುನೊಲ್ಯೂಟ್ ಕಡ್ಡಾಯವಾಗಿ ಇರಬೇಕಿತ್ತು. ದ್ಯುನೊ ಚಾಲು ಇಟ್ಟರೆ ಅದು ಚಕ್ಕಬೇಕ್ಕೆ ಬೇಕ್ ಹಾಕಿದಂತೆ ಆಗಿ ಸೈಕಲ್ ಮುಂದೆ ಹೋಗಲು ಇನ್ನೂ ಹೆಚ್ಚಿನ ಶಕ್ತಿ ಬಲವುಸುತ್ತಿತ್ತು. ಇದನ್ನು ನಾನು ಒಳಿಸಿದರೆ ನನ್ನ ಗಡಿ ಹೇಳಿಕಾರ. ಚಂದ್ರಪ್ರಪ್ತ ನನಗಿಂತ ಸ್ವಲ್ಪ ದೃಢಕಾಯಿನಿದ್ದು ಅವನೊಬ್ಬನ ಸೈಕಲ್ ಲ್ಯಾಟ್ ಬೆಳಕಿನಲ್ಲಿ ಮೂವರು ಸೈಕಲ್ ತುಳಿದುಕೊಂಡು ಹಾಗೂ ಹೇಗೇ ಮಾಡಿ ಕೇವಲ 3 ಕಿ.ಮೀ. ಮುಗಿಸಲು ಒಂದು ಗಂಟೆ ತೆಗೆದುಕೊಂಡು ಅಲ್ಲೂರು ತಲುಪುವಾಗ ರಾತ್ರಿ 8 ಗಂಟೆಯಾಗಿತ್ತು.

ಇನ್ನು ಸೈಕಲ್ ಪ್ರವಾಸ ಸಾಹಸ ಅನ್ನಿಸಿದರೂ, ಇಂದೂ ಸಹ ನಾವು ಮೂವರು ಸೇರಿದಾಗ ಆ ರಸಾಳಗಿಯನ್ನು ನನಗಿಸಿಕೊಳ್ಳುತ್ತೇವೆ.